








To be completed by the Copy  
being prepared and where ne

1. Name of Organization (PLEASE PRINT/TYPE) East Islip UFD	4. Signature 
---	--

2. Name of Authorized Representative (PLEASE PRINT/TYPE) John Doherty	5. Date Signed
--	----------------

3. Title Superintendent of Schools	
---------------------------------------	--

1. Name of LEA (PLEASE PRINT/TYPE)	Signature of School Representative (PLEASE USE BLUE INK)
2. School Representative's Name (PLEASE PRINT/TYPE)	
3. Title of School Representative (PLEASE PRINT/TYPE)	